



0404/0805

**IV Semester 3 Yrs. LL.B. / VIII Semester 5 Yrs. B.A. LL.B./B.B.A.LL.B.  
Examination, June/July 2015  
Opt. – II : BANKING LAW**

Duration : 3 Hours

Max. Marks : 100

- Instructions:** 1. Answer question no. 9 and **any five** of the remaining questions.  
2. Q. No. 9 carries **20** marks and remaining questions carry **16** marks **each**.  
3. Answers should be written **either** in English or Kannada **completely**.

- Q. No. 1. Explain the functions of Reserve Bank of India. Marks : 16  
ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾರ್ಯಗಳನ್ನು ವಿವರಿಸಿ.
- Q. No. 2. Explain salient features of Banking Regulation Act, 1949. Marks : 16  
ಬ್ಯಾಂಕೋದ್ಯಮದ ನಿಯಂತ್ರಣ ಕಾಯ್ದೆ 1949 ರ ಪ್ರಧಾನ ಅಂಶಗಳನ್ನು ವಿವರಿಸಿ.
- Q. No. 3. Explain precautions to be taken by a banker while lending against goods. Marks : 16  
ಬ್ಯಾಂಕರನು ಸರಕುಗಳ ಆಧಾರದ ಮೇಲೆ ಸಾಲ ಕೊಡುವಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂಬುದನ್ನು ವಿವರಿಸಿ.
- Q. No. 4. What is endorsement ? Explain different kinds of endorsement. Marks : 16  
ಹಿಂಬರಹ ಎಂದರೇನು ? ಹಿಂಬರಹದ ವಿಧಗಳನ್ನು ವಿವರಿಸಿ.
- Q. No. 5. "Bankers duty of secrecy is not absolute". Explain when disclosure of account is justified ? Marks : 16  
"ಬ್ಯಾಂಕರನ ರಹಸ್ಯ ಪಾಲನಾ ಕರ್ತವ್ಯವು ನಿರುಪಾದಿಕವಾದುದಲ್ಲ". ಯಾವ ಸಂದರ್ಭಗಳಲ್ಲಿ ಖಾತೆಯನ್ನು ಬಹಿರಂಗಪಡಿಸುವುದು ಕ್ರಮಬದ್ಧವಾಗಿರುತ್ತದೆ ಎಂಬುದನ್ನು ವಿವರಿಸಿ.
- Q. No. 6. Define holder and holder in due course. What are the privileges of holder in due course ? Marks : 16  
ಧಾರಕ ಮತ್ತು ಯುಕ್ತ ಕ್ರಮದಲ್ಲಿ ಧಾರಕ ಇವರನ್ನು ವ್ಯಾಖ್ಯಾನಿಸಿ. ಯುಕ್ತ ಕ್ರಮದಲ್ಲಿ ಧಾರಕನ ಸವಲತ್ತುಗಳಾವುವು ?

P.T.O.



Q. No. 7. Who is paying banker ? State the statutory protections available to paying banker.

Marks : 16

ಪಾವತಿ ಬ್ಯಾಂಕರ್ ಎಂದರೆ ಯಾರು ? ಪಾವತಿ ಬ್ಯಾಂಕರಿಗೆ ಇರುವ ಶಾಸನಬದ್ಧ ರಕ್ಷೆಗಳನ್ನು ತಿಳಿಸಿ.

Q. No. 8. Write short note on **any two** of the following :

Marks : 2×8=16

ಈ ಕೆಳಗಿನ ಯಾವುದಾದರೂ ಎರಡರ ಮೇಲೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ :

a) Promissory note.

ವಾಗ್ಧಾನ ಪತ್ರ.

b) Internet Banking.

ಅಂತರ್ಜಾಲ ಬ್ಯಾಂಕಿಂಗ್.

c) State Bank of India.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

Q. No. 9. Solve **any two** of the following :

Marks : 2×10=20

ಈ ಕೆಳಗಿನ ಯಾವುದಾದರೂ ಎರಡನ್ನು ನಿರ್ಧರಿಸಿ :

a) Ramesh couldn't present the cheque received from his friend due to busy schedule. Period of limitation is about to expire on a day which happens to be a public holiday. Advice Ramesh.

ರಮೇಶ್ ತನ್ನ ಸ್ನೇಹಿತನಿಂದ ಪಡೆದ ಧನಾದೇಶವನ್ನು ಕೆಲಸ ನಿಮಿತ್ತ ಕಾರಣ ಬ್ಯಾಂಕಿಗೆ ಸಲ್ಲಿಸಲಾಗಲಿಲ್ಲ. ಸಾರ್ವಜನಿಕ ರಜಾದಿನದಂದು ಕಾಲ ಪರಿಮಿತಿ ಅವಧಿ ಮುಕ್ತಾಯವಾಗುವುದರಲ್ಲಿದೆ. ರಮೇಶ್‌ಗೆ ಸಲಹೆ ನೀಡಿ.

b) Krishnamurthy has given a cheque for Rs. 5,000/- in the name of his minor son Srikanth. Can the banker honour the same ?

ಕೃಷ್ಣಮೂರ್ತಿ ಎಂಬುವವರು ತಮ್ಮ ಅಪ್ರಾಪ್ತ ವಯಸ್ಸಿನ ಮಗ ಶ್ರೀಕಾಂತ್‌ನ ಹೆಸರಿನಲ್ಲಿ ರೂ. 5,000/- ಚೆಕ್‌ನ್ನು ಕೊಟ್ಟಿದ್ದಾರೆ. ಬ್ಯಾಂಕರನು ಶ್ರೀಕಾಂತ್‌ನಿಗೆ ಅದರ ಹಣವನ್ನು ಪಾವತಿಸಬಹುದೇ ?

c) ABC and D are partners in the "X Firm". They informed the banker that 'B and C' will operate the firm's current account. Can Banker honour the cheques of the firm signed by "B and D" ?

'ಎ, ಬಿ, ಸಿ ಮತ್ತು ಡಿ' ಇವರು ಪಾಲುದಾರಿಕಾ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಅವರು ಬ್ಯಾಂಕಿನಲ್ಲಿ ತೆರೆದ ಸಂಸ್ಥೆಯ ಚಾಲ್ತಿ ಖಾತೆಯನ್ನು 'ಬಿ ಮತ್ತು ಸಿ' ನಿರ್ವಹಿಸುತ್ತಾರೆಂದು ಬ್ಯಾಂಕರನಿಗೆ ತಿಳಿಸಿರುತ್ತಾರೆ. ಬ್ಯಾಂಕರನು ಅದನ್ನು ಒಪ್ಪಿಕೊಂಡು 'ಬಿ ಮತ್ತು ಡಿ' ಸಹಿ ಮಾಡಿದ ಚೆಕ್‌ನ್ನು ಪಾವತಿಸಬಹುದೇ ?